

Kerala Gazette No. 14 dated 3rd April 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಐ) ಇಲಾಖೆ

ಅಧಿಸೂಚನೆ

ನಂಬ್ರ 5886/ಲೆಗ್. ಐ2/2017/ಕಾನೂನು. ತಿರುವನಂತಪುರಂ, 2017 ಮಾರ್ಚ್ 24,
1192 ಮೀನ 10/
1939 ಚೈತ್ರ 3.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರುಮಾಡಿದಂತಹ ಮಸೂದೆಗೆ 2017 ಮಾರ್ಚ್ 24ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಕಾರ್ಯದರ್ಶಿ.

2017ರ 4ನೇ ಅಧಿನಿಯಮ

2017ರ ವೇತನಗಳ ಹಾಗೂ ಭತ್ಯೆಗಳ ಸಂದಾಯ (ತಿದ್ದುಪಡಿ) ಅಧಿನಿಯಮ

1951ರ ವೇತನಗಳ ಹಾಗೂ ಭತ್ಯೆಗಳ ಸಂದಾಯ ಅಧಿನಿಯಮವನ್ನು ಮತ್ತು
ತಿದ್ದುಪಡಿಮಾಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—1951ರ ವೇತನಗಳ ಹಾಗೂ ಭತ್ಯೆಗಳ ಸಂದಾಯ ಅಧಿನಿಯಮವನ್ನು ಇನ್ನು
ಮುಂದಿನ ಅಗತ್ಯಗಳಿಗಾಗಿ ಮತ್ತು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತೆಂಟನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ
ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2017ರ
ವೇತನಗಳ ಹಾಗೂ ಭತ್ಯೆಗಳ ಸಂದಾಯ (ತಿದ್ದುಪಡಿ) ಅಧಿನಿಯಮ ಎಂದು ಕರೆಯಬಹುದು.

(2) 3ನೇ ವಿಭಾಗವು 2016 ಜೂನ್ 20ನೇ ದಿನಾಂಕದಂದು ಜಾರಿಗೆ
ಬಂದಿರುವುದಾಗಿ ಭಾವಿಸತಕ್ಕದ್ದು ಹಾಗೂ ಉಳಿದ ವಿಭಾಗವು ತಕ್ಷಣ ಜಾರಿಗೆ
ಬರುವುದಾಗಿರುತ್ತದೆ.

2. 8ಎ ವಿಭಾಗ ತಿದ್ದುಪಡಿ.—1951ರ ವೇತನಗಳ ಮತ್ತು ಭತ್ಯೆಗಳ ಸಂದಾಯ
ಅಧಿನಿಯಮ (1951ರ XIV ಅಧಿನಿಯಮ) (ಇನ್ನು ಮುಂದೆ ಪ್ರಧಾನ ಅಧಿನಿಯಮ ಎಂದು
ಉಲ್ಲೇಖಿಸಲ್ಪಡುವುದು)ದ 8ಎ ವಿಭಾಗದ (5ಬಿ) ಉಪ-ವಿಭಾಗದಲ್ಲಿ “ಹನ್ನೆರಡು ಸಾವಿರದ
ಐನೂರು” ಎಂಬ ಪದಗಳಿಗೆ ಬದಲು “ಇಪ್ಪತ್ತು ಸಾವಿರ” ಎಂಬ ಪದಗಳನ್ನು
ಸೇರಿಸತಕ್ಕದ್ದಾಗಿದೆ.

3. 8ಬಿ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 8ಬಿ ವಿಭಾಗದಲ್ಲಿ
“ಐದು ಲಕ್ಷ”, “ಹತ್ತು ಲಕ್ಷ” ಎಂಬ ಪದಗಳ ಬದಲು “ಹತ್ತು ಲಕ್ಷ”, “ಇಪ್ಪತ್ತು ಲಕ್ಷ”
ಎಂಬ ಪದಗಳನ್ನು ಕ್ರಮವಾಗಿ ಸೇರಿಸತಕ್ಕದ್ದಾಗಿದೆ.